




ಕೃಷಿ ವಿಶ್ವವಿದ್ಯಾಲಯ, ಧಾರವಾಡ

ಎಸ್.ಎಂ.ಆರ್.-ಕೃಷಿ ವಿಜ್ಞಾನ ಕೇಂದ್ರ, ಉತ್ತರ ಕನ್ನಡ

ಒನವಾಸಿ ರಸ್ತೆ, ಶಿರಸಿ



ಕಾಳುಮೆಣಸಿನಲ್ಲಿ ಶಿಲ್ಪ ಸೋರಗು ರೋಗದ ನಿರ್ವಹಣೆ ಕ್ರಮಗಳು



ಇಲೈಟ್ ಮೆಲೆ ಕಪ್ಪೆ ಭಕ್ತಿಗಳು



ಇಲೈಟ್ ತಳೆ ವಣಕ್ಕೆ ಅರ್ಥ.
ಬಾಕಿ ಉದ್ದೇಶ್ಯವುದು

ರೋಗದ ಲಕ್ಷಣಗಳು

- ◆ ಎಲೆಗಳ ಮೇಲೆ ಕಪ್ಪೆ ಚುಕ್ಕೆಗಳು ಕಂಡು ಬಂದು ಅಂತಹ ಎಲೆಗಳಲ್ಲಿ ನಾರಿನಂಥ ಬಾಚು ಭಾಗ ಕಾಣುತ್ತವೆ.
- ◆ ಮಣಿನ ಮೇಲಾಗುವ ಹರಿಗಳು ಮೃದು ಕಾಂಡ ಹೊಂದಿದ್ದು ಕುಡಿ ಎಲೆಗಳು ರೋಗದಿಂದ ಕಪ್ಪೆ ವಣಕ್ಕೆ ತಿರುಗುತ್ತವೆ.
- ◆ ಎಲೆಗಳು, ಕಾಳು ಗೊನೆಗಳು ಉದುರಿ ಹೋಗುತ್ತವೆ.
- ◆ ರೆಂಬಿಗಳು ಗೆಣ್ಣು ಭಾಗದಲ್ಲಿ ಮುರಿಯುತ್ತವೆ. ಮತ್ತು ಮೂರ್ತಿ ಬಳ್ಳಿ ಬಂದು ತಿಂಗಳಲ್ಲಿ ಕುಸಿಯುತ್ತದೆ.
- ◆ ಮೋಷಕಾಂಶಗಳನ್ನು ಹೀರಿಕೊಳ್ಳುವ ಬೇರಿನ ಭಾಗಗಳಿಗೆ ರೋಗ ತಗುಲಿದಲ್ಲಿ ಬಾಧೆ ಲಕ್ಷಣಗಳು ನಿಧಾನವಾಗಿ ಪ್ರಕಟಗೊಂಡು ಮಳೆಯ ಆರಂಭದೊಂದಿಗೆ ಬಳ್ಳಿಗಳ ಎಲೆಗಳು ಹಳದಿ ವಣಕ್ಕೆ ತಿರುಗಿ, ಬಾಡಿ ಉದುರಿ ಹೋಗುತ್ತವೆ.
- ◆ ಅಕ್ಕೋಬರ್-ನವೆಂಬರ್ ತಿಂಗಳಿನ ನಂತರ ಸುಧಾರಿಸಿ ಮತ್ತೆರಡು ಹಂಗಾಮುಗಳವರೆಗೆ ಬದುಕುಳಿದು ನಂತರ ಸಾಯುತ್ತವೆ.

ನಿರ್ವಹಣೆ ಕ್ರಮಗಳು

- ರೋಗ ಬಾಧೆಯಿಂದ ಒಣಗಿ ಸತ್ತೆ ಹೋದ ಬಳ್ಳಿಗಳನ್ನು ಬೇರುಗಳ ಸಮೇತ ಕಿತ್ತು ತೋಟದಿಂದ ಹೋರಗೊಂಡು ನಾಶಪಡಿಸಬೇಕು.
- ಸಸಿ ಮಡಿಗಳಲ್ಲಿ ಬೆಳೆಯುವ ಮೂರ್ತಿ ದೂರದಿಂದ ಅಥವಾ ಸೋಲರ್‌ಜೆಶನ್‌ (ಬಿಸಿಲಿನಿಂದ ಸುಡು) ಮುಂತಾದ ಕ್ರಮಗಳಿಂದ ಉಪಚರಿಸಿ ನಂತರ ನಾಟಿ ಮಾಡಬೇಕು.
- ನೀರು ನಿಲ್ಲದಂತೆ ಬಸಿ ಕಾಲುವೆಗಳನ್ನು ನಿರ್ಮಿಸಬೇಕು.
- ಬಳ್ಳಿಗಳ ಬೇರುಗಳಿಗೆ ಯಾವುದೇ ರೀತಿಯ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು.
- ಹೊಸದಾಗಿ ಜಿಗುರಿ ಬೆಳೆಯುವ ಹರಿ ಬಳ್ಳಿಗಳನ್ನು ನೆಲದ ಮೇಲೆ ಹರಡಿ ಹಬ್ಬದಂತೆ ಆಥಾರ ಗಿಡಕ್ಕೆ ಎತ್ತಿ ಕಟ್ಟಿರಬೇಕು ಇಲ್ಲವೇ ಕತ್ತರಿಸಿ ತೆಗೆಯಬೇಕು.
- ಮಳೆಗಾಲ ಪ್ರಾರಂಭದಲ್ಲಿ ಹೊದಲನೇ ಸಿಂಪರಣೆಯನ್ನು ಶೇ. 0.125 ರ ಮೆಟಲಾಕ್ಸ್‌ಲ್ 75 ಡಬ್ಲೂ. ಪಿ. ಅಥವಾ ಶೇ. 1 ರ ಚೋಡ್‌ಎ ದ್ರಾವಣವನ್ನು ಬಳಸಿ ಮಾಡಬೇಕು. ಹಾಗೂ 2ನೇ ಸಿಂಪರಣೆಯನ್ನು ಹೊಸ ಎಲೆಗಳು ಮೂರ್ತಿಯಾಗಿ ಜಿಗುರಿದಾಗ ಮತ್ತು 3ನೇ ಸಿಂಪರಣೆಯನ್ನು ಶೇ. 0.3 ರ ಮೊಟ್ಟೊಳ್ಳಿಯಂ ಮೊಸ್ತೇನೆಟ್ ದ್ರಾವಣದಿಂದ 2ನೇ ಶೀಲೀಂದ್ರವನ್ನು 1 ಕಿ. ಗ್ರಾಂ ಬೇವಿನ ಹಿಂಡಿ ಮತ್ತು 5 ಕಿ. ಗ್ರಾಂ ಹೊಟಿಗೆ ಗೊಬ್ಬರದಲ್ಲಿ ಮತ್ತೊಂದು ಮಾಡಿ ಪ್ರತಿ ಬಳ್ಳಿಗೆ ಮಳೆ ಆರಂಭದೊಂದಿಗೆ ಹೊಟ್ಟು ಹೋದಿಕೆಯಿಂದ (ಪ್ಲಾಸ್ಟಿಕ್) ಮುಚ್ಚಬೇಕು.
- ಸಾವಯವ ಕ್ರಮವಾಗಿ ಶೇ. 1 ರ ಸೋಡೋಮೋನಾಸ್ ಮ್ಯಾರೋಸೆನ್‌ ಜ್ಯೇವಿಕ ಶೀಲೀಂದ್ರವಾಶಕದ ಸಿಂಪರಣೆಯನ್ನು ಕ್ಯಾಗೊಳ್ಳಬೇಕು ಅಥವಾ ಶೇ. 1 ರ ಸೋಡೋಮೋನಾಸ್ ಮ್ಯಾರೋಸೆನ್‌ ಜ್ಯೇವಿಕ ನಾಶಕದ 3 ಲೀಟರ್ ದ್ರಾವಣದಿಂದ ಪ್ರತಿ ಬಳ್ಳಿಯ ಬುಡವನ್ನು ತೋಯಿಸಬೇಕು. ಈ ಉಪಚಾರಗಳನ್ನು ಜೂನ್ ಹಾಗೂ ಅಗಸ್ಟ್ ತಿಂಗಳುಗಳಲ್ಲಿ ಕ್ಯಾಗೊಳ್ಳಬೇಕು.



50 ಗ್ರಾಂ ಕ್ಯಾಗೊಡೊಮ್ಮೆ ಏರಿಡೆ
ಶೀಲೀಂದ್ರವನ್ನು 1 ಕಿ. ಗ್ರಾಂ ಬೇವಿನ ಹಿಂಡಿ ಮತ್ತು
5 ಕಿ.ಗ್ರಾಂ ಹೊಟಿಗೆ ಗೊಬ್ಬರದಲ್ಲಿ ಮತ್ತೊಂದು ಮಾಡಬುದು



ಪ್ಲಾಸ್ಟಿಕ್ ಹೋದಿ